




AKSHARASURYA

Peer-Reviewed, Multi Lingual E-Journal

Volume – 02, Issue – 01, January 2023.

ಸುಧಾಮೂತ್ಸಯವರ ಕಾಂಬರಿಗಳಲ್ಲಿ ವಿವಾಹ ಮತ್ತು ಮಹಿಳೆ



Dr. T. suguna

Assistence teacher

L.h international school

Kashipura circle

Balla post

Mulbagal taluk

Kolar district

Pin code 563131

sugunat1990@gmail.com

ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿ ಪ್ರಕಾರ ತನ್ನದೇ ಆದ ಪ್ರಮುಖೀತೆಯನ್ನು ಪಡೆದುಕೊಂಡಿದೆ. ಕನ್ನಡ ಕಾದಂಬರಿ ಕ್ಷೇತ್ರ ಕನ್ನಡ ಸಾಹಿತ್ಯದ ಮುಖ್ಯ ಪ್ರಕಾರವಾಗಿದ್ದು ತನ್ನ ಆಜ ವಿಸ್ತಾರಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಇಂದು ಜನಪ್ರಿಯ ಸಾಹಿತ್ಯ ಪ್ರಕಾರವಾಗಿದೆ.

ಕನ್ನಡ ಸಾಹಿತ್ಯಕ್ಕೆ ಕಾದಂಬರಿ ಪ್ರಕಾರವು ಪಾಶ್ಚಾತ್ಯ ಸಾಹಿತ್ಯದಿಂದ ಬಂದಿದೆ ಎಂದೇ ಹೇಳಲಾಗುತ್ತಿದೆ. ಆದರೆ ಇದಕ್ಕೂ ಮೊದಲು ಕನ್ನಡದಲ್ಲಿ ಇದರ ಕುರುಹುಗಳು ನಮಗೆ ಕಾಣಿಸುವುದನ್ನು ಗಮನಿಸಬಹುದು. ಆರನೇ ಶತಮಾನದಲ್ಲಿ ಭಾಣ ಕೃತ ಸಂಸ್ಕೃತ ಕಾದಂಬರಿ, ನಂತರ ಯಾದವನ ಕಲಾವತಿ ಪರಿಣಯ (೧೮೫೫) ಕಂಡುಬರುತ್ತದೆ. ಮುಮ್ಮಡಿ ಕೃಷ್ಣರಾಜನ ಸೌಂದರ್ಯಕಾ ಪರಿಣಯ (೧೮೭೦) ಮತ್ತು ಕೆಂಪು ನಾರಾಯಣನ ಮುದ್ರಾಮಂಜೂಷ (೧೮೭೫) ಕೃತಿಗಳನ್ನು ಕಾಣಬಹುದು. ೧೮೮೨ ರಲ್ಲಿ ಜಾನೋಬಿನೊಯನೊನ ದಿ ಏಲ್ ಗ್ರಿಲ್ಸ್ ಪ್ರೋಗ್ರೆಸ್ ಕಾದಂಬರಿಯು ಯಾತ್ರಿಕನ ಸಂಚಾರ ಎಂಬ ಶೀರ್ಷಿಕೆಯಿಲ್ಲಿ ಪ್ರಕಟವಾಯಿತು. ೧೮೯೮ ರಲ್ಲಿ ಡ್ಯೂನಿಯಲ್ ಡ್ರೋನ ರಾಬಿನ್ಸನ್ ಕ್ರೂಸ್‌ಲ್ರೂ ಕನ್ನಡಕ್ಕೆ ಅನುವಾದವಾಯಿತು. ಮರಾಠಿಯಿಂದ ಪದ ಮಂಚಿಯವರ ಯಮುನಾ ಪರ್ಯಾಟನ (೧೯೦೫), ಬಂಕಿಮಚಂದ್ರರ ದುರ್ಗೇಶ ನಂದಿನಿ (೧೯೦೫), ತೆಲುಗಿನಿಂದ ವೀರೇಶ ಲಿಂಗಂ ಪರಿತಲು ಅವರ ವಿವೇಕ ಚಂದ್ರಿಕೆ (೧೯೦೫), ಮಲಯಾಳಿಯಿಂದ ಮುಖೀಯಲ್ ಅವರ ಸುಕುಮಾರಿ (೧೯೦೯), ಗುಲ್ಬಾಡಿ ವೆಂಕಟರಾಯರ ಇಂದಿರಾಬಾಯಿ ಇದರ ಇನ್ನೊಂದು ಶೀರ್ಷಿಕೆ ಸದ್ಧಮ್ಯವಿಜಯ (೧೯೦೯), ಬೋಳಾರ ಬಾಬುರಾಯರ ವಾಗ್ದೇವಿ (೧೯೦೫), ವಾಸುದೇವಾಚಾರ್ಯರ ಇಂದಿರೆ (೧೯೦೮) ಹೀಗೆ ಸ್ವತಂತ್ರ ಕಾದಂಬರಿಗಳು ಕಾಣಿಸಿಕೊಂಡವು. ಬಿ ವೆಂಕಟಾಚಾರ್ಯರ ದುರ್ಗೇಶ ನಂದಿನಿಗೆ ಬರೆದ ಇಂಗ್ಲೀಷ್ ಪೀರಿಕೆಯಲ್ಲಿ ನಾವೇಲ್ ಪದವನ್ನು ಬಳಸಿದರು. ಇವೆಲ್ಲಕ್ಕಿಂತ ಮುಂಚೆ ರೀತಿಯ ರಹಸ್ಯರ ಮಡಿವಾಳೆಶ್ವರ ತುರುಮರಿಯವರ ಬಾಳಭಟ್ಟನ ಕಾದಂಬರಿಯನ್ನು ಅನುವಾದಿಸಿದರು. ಮೂಲ ಕೃತಿಯ ಶೈಲಿ ಬಹಳ ಕ್ಷಿಪ್ರವಾಗಿದ್ದ ಸಾಮಾನ್ಯರಿಗೆ ದುರ್ಗಮಾಯವಾಗಿದ್ದರೂ ತುರಮರಿಯವರ ಅನುವಾದ ಅಶ್ವಂತ ಸರಳವಾಗಿದ್ದ ದೇಸಿ ನುಡಿ ಮಿಶ್ರವಾದ ರಸವತ್ತಾದ ಶೈಲಿಯಲ್ಲಿದೆ. ಇದು ಹೊಸಗನ್ನಡಕ್ಕೆ ಅಶ್ವಂತ ಹತ್ತಿರವಾಗಿದೆ ಎಂದು ಡಾ. ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರವರು ಹೇಳಿದ್ದಾರೆ.

ಬಿ. ವೆಂಕಟಾಚಾರ್ಯರು ಬಂಗಾಳಿಯಿಂದ ಈಶ್ವರಜಂದ್ರ ವಿದ್ಯಾಸಾಗರ ರಮೇಶಜಂದ್ರ ದತ್ತ ಮತ್ತು ಬಂಕಿಮಚಂದ್ರರ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಬಂಕಿಮರ ದೇವಿ ಚೌಧುರಾಣಿ, ವಿಷವೈಕ್ (೧೯೦೦), ಆನಂದಮತ ಕಾದಂಬರಿಗಳನ್ನು ನೋಡಬಹುದು. ಹರಿನಾರಾಯಣ ಆಪ್ಯೇಯವರ ಮರಾಠಿ ಕಾದಂಬರಿಗಳನ್ನು ಗಳಗನಾಧರು ಅನುವಾದಿಸಿದರು. ಕಮಲಕುಮಾರಿ, ಮರಾಠರ ಅಭ್ಯಾದಯ, ಕ್ಷಾತ್ರತೇಜ, ಈಶ್ವರೀ ಸೂತ್ರ, ರಾಣರಾಜಸಿಂಹ, ತಿಲೋತ್ಮಮ, ರಜಪೂತಲಕ್ಷ್ಮಿ, ಸತ್ಯಸಾರ, ಧಾರ್ಮಿಕತೇಜ ಮೊದಲಾದ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಜೊತೆಗೆ ಪದ್ಮನಾಯಕೆ ಎಂಬ ಸ್ವತಂತ್ರ ಕಾದಂಬರಿಯನ್ನು ಬರೆದರು. ಲಕ್ಷ್ಮಿನಾರಾವ್ ಗದಗಕರರು ರೀತಿಯ ರಲ್ಲಿ ಸೂರ್ಯಕಾಂತ ಎಂಬ ಕಾದಂಬರಿಯನ್ನು ಬರೆದರು. ೧೯೦೯ ರಲ್ಲಿ ಗುಲ್ಬಾಡಿ ವೆಂಕಟರಾಯರು ಬರೆದ ಇಂದಿರಾಬಾಯಿ ಅಥವಾ ಸದ್ಧಮ್ಯವಿಜಯ ಕನ್ನಡದ ಪ್ರಥಮ ಸ್ವತಂತ್ರ ಸಾಮಾಜಿಕ ಕಾದಂಬರಿಯಾಗಿ ಜನಪ್ರಿಯತೆ ಪಡೆದಿದೆ. ಇವರು ಭಾಗೀರತಿ ಮತ್ತು ಸೀಮಂತಿನ ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ಶ್ರೀಕಂಠೇಶಗೌಡರ ಕನ್ನಾವಿತಂತು, ಬೆನಗಲ್ ರಾಮರಾಯರು ತೆಲುಗಿನಿಂದ ಕನ್ನಡಕ್ಕೆ



AKSHARASURYA

Peer-Reviewed, Multi Lingual E-Journal
Volume – 02, Issue – 01, January 2023.

ರಾಜಶೇಖರ ಚರಿತ್ರೆ ಕಾದಂಬರಿಯನ್ನು ಅನುವಾದಿಸಿದರು. ಎಂ. ಎಸ್. ಪುಟ್ಟಣಿ ಗಣಿತ ರಳ್ಳಿ ಮಾಡಿದ್ದವೋ ಮಾರಾಯ, ಮುಸುಗೆಶೆಗೆಯ ಮಾಯಾಂಗನೆ ಕಾದಂಬರಿಗಳನ್ನು ಬರೆದಿದ್ದಾರೆ.

ಕನ್ನಡದಲ್ಲಿ ಕಾದಂಬರಿ ಪ್ರಕಾರ ಇಪ್ಪತ್ತನೇಯ ಶತಮಾನದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ನಲವತ್ತರ ದಶಕದಲ್ಲಿ ಕಾದಂಬರಿ ಪ್ರಕಾರ ಹೆಚ್ಚು ಬೆಳೆಯಿತು. ಈ ಕ್ಷೇತ್ರದಲ್ಲಿ ಮರುಷರೇ ಹೆಚ್ಚಾಗಿ ಬರೆಯತೊಡಗಿದ್ದರು ನಂತರ ಮಹಿಳಾ ಲೇಖಿಕರು ಸಹ ಅದೇ ರೀತಿ ತಮ್ಮ ಕೊಡುಗೆಯನ್ನು ಕಾದಂಬರಿ ಕ್ಷೇತ್ರಕ್ಕೆ ನೀಡಿದ್ದಾರೆ. ತಿರುಮಲಾಂಬ, ಎಚ್.ಎಸ್. ಪಾರ್ವತಿ, ವಾಣಿ, ಟಿ. ಸುನಂದಮ್ಮೆ, ಶಾಂತಾದೇವಿ ಮಾಳವಾಡ, ಶ್ರೀಮೇಣಿ, ಕಮಲ ಹಂಪನಾ, ಸಾರಾ ಅಭಿಬಕರ್, ವ್ಯಾದೇಹಿ, ಎಂ. ಕೆ. ಇಂದಿರಾ, ಸಿ. ಎಸ್. ಜಯಲಕ್ಷ್ಮಿ, ದೇವಿ, ಎಚ್.ವಿ. ಸಾವಿತ್ರಮ್ಮೆ, ಉಪಾ ನವರತ್ನ, ನೀಳಾದೇವಿ, ಸುನಂದಾ ಬೆಳಗಾಂವಕರ್, ಅನುಪಮಾ ನಿರಂಜನ, ಕಾಕೋಳು ಸರೋಜಾರಾವ್, ಸುಧಾಮೂರ್ತಿ, ಸಾಯಿಸುತ್ತ, ವಸುಮತಿ ಉಡಪ, ಆರತಿ ವೆಂಕಟೇಶ್, ಬಿ ಟಿ ಲಲಿತಾ ನಾಯಕ್, ಜ.ನಾ. ಮಂಗಳ, ಶ್ರೇಮಾಭಟ್, ಗುಡಿಬಂಡೆ ಪ್ರಾಣಿಮಾ, ಗೀತಾ ನಾಗಭೂಷಣ್, ಎಂ. ಎಸ್. ವೇದಾ, ನೇಮಿಚಂದ್ರ, ರೇಖಾ ಕಾಶಾಂಡಕಿ, ಎಚ್ ನಾಗವೇಣಿ, ಸವಿತಾ ನಾಗಭೂಷಣ ಮೊದಲಾದವರು ಕಾದಂಬರಿ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿ ಅದನ್ನು ಶ್ರೀಮಂತವನ್ನಾಗಿಸಿದ್ದಾರೆ. ಆಧುನಿಕವಾಗಿ ಕಂಡುಬರುವ ಇಂತಹ ಲೇಖಿಕರಲ್ಲಿ ಮುಖ್ಯವಾಗಿ ಕಾಣಿಸಿಗುವರಲ್ಲಿ ಸುಧಾಮೂರ್ತಿಯವರು ಒಬ್ಬರಾಗಿದ್ದಾರೆ. ಇವರ ಬರವಣಿಗೆಯ ಶೈಲಿಯೂ ಸರಳವಾಗಿದ್ದ ಪ್ರಸಂಗಕ್ಕೆ ಕಾರಣವಾಗಿದೆ ಓದಿಸಿಕೊಳ್ಳುವ ಕುಶಾಹಲವನ್ನು ಸೃಷ್ಟಿಸುತ್ತವೆ. ಅತಿರ್ಕೆ, ಅವುಕ್ಕ, ಮಣಿ, ತುಮುಲ, ಮಹಾಶೇತೆ, ಯಶಸ್ವಿ, ಪರಿಧಿ ಎಂಬ ಎಂಟು ಕಾದಂಬರಿಗಳನ್ನು ಬರೆದಿದ್ದಾರೆ. ಇವರ ಕಾದಂಬರಿಗಳಲ್ಲಿ ವಿವಾಹ ಮತ್ತು ಮಹಿಳೆಯ ಪಾತ್ರವನ್ನು ಗುರಿಸಿಸುವುದು ಇಲ್ಲಿನ ಮುಖ್ಯ ಉದ್ದೇಶವಾಗಿದೆ.

ಮನುಷ್ಯ ಸಮಾಜ ಜೀವಿ ಮತ್ತು ಸಂಘ ಜೀವಿಯಾಗಿದ್ದಾನೆ. ಸಾಮಾಜಿಕ ವ್ಯವಸ್ಥೆ ಎಂಬುದು ಮಾನವರಿಂದಲೇ ರೂಪಗೊಂಡಿದ್ದು. ಕೆಲವು ಸಂದರ್ಭಗಳಲ್ಲಿ ಸರಳವಾಗಿ ಕಂಡರೂ ಕೆಲವು ಬಾರಿ ಜಟಿಲವೆನಿಸುತ್ತದೆ. ಅಂತಹ ಸಾಮಾಜಿಕ ವ್ಯವಸ್ಥೆಗಳಲ್ಲಿ ಬಹಳ ಮುಖ್ಯವಾದುದಂದರೆ ವಿವಾಹ ಎಂದು ಹೇಳಬಹುದು. ವಿವಾಹ ಹಾಗೂ ಕುಟುಂಬಗಳು ಸಮಾಜದ ಪ್ರಾಧಿಕ ಸಂಸ್ಥೆಗಳಾಗಿವೆ. ಇಬ್ಬರು ವ್ಯಕ್ತಿಗಳ ಹಾಗೂ ಎರಡು ಕುಟುಂಬಗಳ ನಡುವೆ ವಿವಾಹ ಉತ್ತಮ ಬಾಂಧವ್ಯ ಏರ್ಪಡಿಸುತ್ತದೆ. ಮಾನವನ ಆಲೋಚನಾ ಶಕ್ತಿ ವಿಕಸನವಾದಂತೆ ಶ್ರೀ-ಮರುಷರ ಸಂಬಂಧ ಬಂಧುತ್ವದ ಬಂಧವ್ಯ ಜೊತೆಗೆ ಧರ್ಮ, ನಂಬಿಕೆಗಳು ಬೆರೆಪು ವಿವಾಹ ಎಂಬ ರೂಪವನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ‘ವಿವಾಹವು ಸಂಸ್ಕೃತೆ ವರ್ಹ’ ಧಾರುವಿನಿಂದ ‘ಪಿ’ ಎಂಬ ಅವ್ಯಯವು ಸೇರಿ ವಿಶೇಷಣ ಸೇರಿ ‘ವಹತಿ ಇತಿ ವಿವಾಹಃ’ ಎಂದು ಉತ್ತಾವಾಗಿರುವುದು ಕಂಡುಬರುತ್ತದೆ. ಮಾನವನ ಹುಟ್ಟಿ-ಸಾಖ್ಯಗಳ ಮಧ್ಯದ ಆತನ ಬದುಕಿನಲ್ಲಿ ಬರುವ ಪ್ರಮುಖ ಸಂಸ್ಫಾರವೆಂದರೆ ವಿವಾಹ ಎನ್ನುತ್ತಾರೆ. ವಿವಾಹವೆಂದರೆ ಗಂಡು-ಹೆಣ್ಣು ಒಂದುಗೂಡಿಸುವ ಒಂದು ಧಾರ್ಮಿಕ ವಿಧಿಯಾಗಿದೆ ಎಂದು ಹೇಳಬಹುದು.

ಇವರ ಕಾದಂಬರಿಗಳಲ್ಲಿ ವಿವಾಹದ ಸಂದರ್ಭದಲ್ಲಿ ಮಹಿಳೆಯರ ಪಾತ್ರವೇನು? ವಿವಾಹದ ನಂತರ ಕುಟುಂಬದಲ್ಲಿ ಇವರ ಪ್ರಭಾವ ಎಂತಹದು ಎಂಬ ಅಣಶಗಳನ್ನು ಇಲ್ಲಿ ಚರ್ಚಿಸಲಾಗಿದೆ. ಅವಳಿಗೆ ಸಾಂಪ್ರದಾಯಿಕ ಮಹಿಳಾ ಸಂಕೇತಗಳಿರುತ್ತಾವೆ. ಮದುವೆ ಮೊದಲು ಗಂಡು ಹೆಣ್ಣಿನ್ನು ನೋಡಲು ಅವಳು ಪ್ರದರ್ಶನದ ವಸ್ತುವಾಗಿ ಕಾಣುವುದನ್ನು ಇಲ್ಲಿ ‘ಮಹಾಶೇತೆ’ಯ ಕಾದಂಬರಿಯಲ್ಲಿನ ಒಂದು ಸಂದರ್ಭವನ್ನು ಗಮನಿಸುವುದಾರೆ, “ವಸುಮತಿಯೊಂದಿಗೆ ತಿಂಡಿಯ ತ್ರೈ ಹಿಡಿದು ಅನುಪಮಾ ಬಂದಳು. ಆನಂದ ಸಂಕೋಚವನ್ನು ಬದಿಗೊತ್ತಿ ಮನದಣಿಯವಂತೆ ನೋಡಿದ, ಇವಳು ಯಾವ ಭಂಗಿಯಲ್ಲಿದ್ದರೂ ಸುಂದರಿ, ಸಂಕೋಚದಿಂದ, ಲಜ್ಜೆಯಿಂದ ಮದುಡಿದರೂ ಕಮಲ ಬಾಗಿದಂತೆಯೇ ಕಾಣುವುದು”.(ಅತಿರ್ಕೆ, ಮುಟ ಇಲ್ಲ

ಅವಳ ನೀಳವಾದ ದಪ್ಪವಾದ ಒಂದೇ ಜಡೆ ವೊಣಕಾಲು ದಾಟಿ ಇಳಿದಿತ್ತು. ಬಾಳೆಯ ದಿಂಡಿನಂತಹ ಕ್ಯಾಗಳಲ್ಲಿ ಕೆಂಪು ಗಾಜಿನ ಬಳಿಗಳು ಒಡತಿಯ ಮನವನ್ನು ಅರಿತು ಸುಮೃದಾಗಿದ್ದವು. ಕಿವಿಯಲ್ಲಿಯೆ ಕೆಂಪು ಲೋಲಕದ ಹರಳು ಅನುಪಮಾ ಮನದ ಸಂತಸ ತಿಳಿದು ಜೋಕಾಲಿ ಆಡುತ್ತಿದ್ದವು. ಆನಂದ, ದಾಹದಿಂದ ಬಳಳುವ ಪಯಣಿಗ ತಂಪಾದ ನೀರನ್ನು ಅತ್ಯಾಸೆಯಿಂದ ಕುಡಿಯುವಂತೆ ನೋಡಿಯೇ ನೋಡಿದ”. (ಮಹಾಶೇತೆ, ಪು-ಇಂ) ಹಾಗೇ ‘ಡಾಲರ್ಸೊಸೆ’ ಕಾದಂಬರಿಯಲ್ಲಿ ವಿನುತಾ ತಿಂಡಿ ತಗೋಂಡು ಬಾಮ್ಮಾ ಎಂದು ಕರೆದಾಗ ತಲೆತಗ್ಗಿಸಿ ಬಂದ ವಿನುತೆಯನ್ನು ನೋಡಿ ಗಿರೀಶ್ ನಗುತ್ತಿದ್ದ. “ರೂಪಿನಲ್ಲಿ ಸಾಮಾನ್ಯಭಿನ್ನ, ಆದರೆ ತುಂಬ ವಿನಯವಂತಭಿನ್ನ. ಗೌರಮ್ಮನ ಕಾಲು ಮುಟ್ಟಿ ನಮಸ್ಕಾರಿಸಿದಳು. ಜಮನಾಳ ಮೈಮೇಲೆ ಎಷ್ಟೋ ತರಹದ ಒಡವೆ, ಹದಿನಾರು ಬಳಿಗಳು. ವಜ್ರದ ಬಳಿ, ಓಲೆ ತರಹೆವಾರಿ ಜೈಸುಗಳು,



ದೊಡ್ಡಂಚಿನ ಕಂಚೀಸೀರೆ ಹೊಳೆಯುವ ಲೈಟ್‌ನ ಪ್ರಭೆಯಲ್ಲಿ ಜಮುನಾಳ ವಜ್ರದ ಓಲೆ ಪ್ರೇಮೋಚಿ ನಡೆಸಿತ್ತು". (ಡಾಲರ್ ಸೋಸೆ, ಮು-ಇರಿ)

ಹೀಗೆ ಹೆಣ್ಣಾನ್ನು ಗಂಡಿನ ಮುಂದೆ ಪ್ರದರ್ಶನ ವಸ್ತುವಾಗಿ ನೀಡುವಂತಹ ಸಂಪ್ರದಾಯಗಳು ಗಂಡಿಗೆ ಇದು ಸಹಜವನಿಸಿದರೆ ಹೆಣ್ಣಿಗೆ ಇರಿಸು ಮುರಿಸಾಗುವಂತಹ ಸಂದರ್ಭಗಳನ್ನು ಇಲ್ಲಿ ಕಾಣಬಹುದು.

ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ-ಹೆಣ್ಣು ಅವಳ ಜೊತೆಯಲ್ಲಿ ಏನು ತಂದಿದ್ದಾಳೆ ಎಂಬುದನ್ನು ಪರಿಗಳಿಸಲಾಗುತ್ತದೆ. ಗಂಡನ ಜೊತೆಯಲ್ಲಿ ಅತ್ಯು-ಮಾವಂದಿರ ಜೊತೆಯಲ್ಲಿ ಹೇಗಿರಬೇಕೆಂಬುದನ್ನು ಅವಳಿಗೆ ವೇದಿಲಿನಿಂದಲೇ ಭೋದಿಸಲಾಗಿರುತ್ತದೆ. ವೈವಾಹಿಕ ಸಂಬಂಧಗಳಿಂದ ಹೆಣ್ಣು ಪಡೆದುಕೊಳ್ಳುವುದಕ್ಕಿಂತ ನೀಡುವುದರಲ್ಲಿಯೇ ಶೃಷ್ಟಿಭಾಗಬೇಕೆಂಬುದು ಸಮಾಜದ ಚೋಧನೆಯಾಗಿರುತ್ತದೆ. ವಿವಾಹವಾದ ಮಹಿಳೆಯು ಮರುಷನ ನಿಬಂಧಕ್ಕೂಳಿಪಡುತ್ತಾಳೆ. ಅಂಜಿಕೆ ಹೆಣ್ಣಿನ ಆಸ್ತಿ ಎಂಬಂತೆ ಅವಳಿಗೆ ಕಲಿಸಲಾಗುತ್ತದೆ. ತಲೆಬಾಗುವ ಗುಣವನ್ನು ತವರು ಮನೆಯಲ್ಲೇ ಹೇಳಿಕೊಡುತ್ತಾರೆ. ಹುಟ್ಟಿನಿಂದ ಸಾಯುವವರೆಗೆ ಕುಟುಂಬದಲ್ಲಿ ಸಮುದಾಯದಲ್ಲಿ ಹಾಗೂ ಸಮಾಜದಲ್ಲಿ ಹೆಣ್ಣು ಹೆದರಬೇಕು ಅದು ಉತ್ತಮ ಗುಣ ಇಲ್ಲಿದಿರ್ದರೆ ಅವಳು ಹೆಣ್ಣಲ್ಲ ಮಾರಿ, ಚೌಡಿ, ಹೀಗೆ ಕಾಣಬೇಕಾಗುತ್ತದೆ. ಮಹಿಳೆಯರಿಗೆ ಕೌಟಿಂಬಿಕ ಬಂಧಗಳ ಸಂಕೋಳಿಗಳಿಂದ ಅವಳು ಬಿಡಿಸಿಕೊಳ್ಳಲು ಸಾಧ್ಯವಿಲ್ಲ. ಮನೆಯಲ್ಲಿ ಒಂದು ಹೆಣ್ಣು ಮಗು ಹುಟ್ಟಿದೆಯಂದರೆ ಆಕೆಯು ಮುಂದಿನ ಭವಿಷ್ಯ ಎಲ್ಲರನ್ನೂ ತಲ್ಲಿಗೊಳಿಸುತ್ತದೆ. ವರದಕ್ಕಿಂತ, ಆಕೆಯು ಲಿಜ್‌ ಇವೆಲ್ಲವೂ ಅಯ್ಯೋ ಹೆಣ್ಣು ಮಗು ಹುಟ್ಟಿತೇ ಎಂದು ಯೋಚಿಸುವ ಹಂತಕ್ಕೆ ಕುಟುಂಬಗಳು ತಲುಪಿಬೇ. ಈ ದೃಷ್ಟಿಯಿಂದಲೇ ಸ್ತ್ರೀ ಭೂರಿ ಹತ್ಯೆ, ಸ್ತ್ರೀ ಶಿಶುವಿನ ಹತ್ಯೆಗೆ ತಾಯಂದಿರೇ ಹೆಚ್ಚಾಗಿ ಕಾರಣವನ್ನುವಂತಹ ಸ್ಥಿತಿ ಬಂದೊದಗಿದೆ. ಹೆಣ್ಣು ಮಗಳು ಮನೆಯಲ್ಲಿ ಇದ್ದಾಳೆಂದರೆ ಆಕೆಯನ್ನು ಬೇಗ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಲು ಕಾತರರಾಗುತ್ತಾರೆ.

ವಾಸ್ತವವಾಗಿ ಒಂದು ಕುಟುಂಬದಲ್ಲಿ ಮಗನನ್ನು ಪಡೆಯುವುದೇ ಪ್ರಮುಖ ಗುರಿಯಾಗಿದೆ. ಹೆಣ್ಣು ಹಡಿಯಲು ಬ್ಯಾಡ್ ಹೆರವರಿಗೆ ಹೊಡಬ್ಯಾಡ ಎಂಬ ಜಾನಪದ ಹಾಡಿನ ಸಾಲಿನಂತೆ ಭೂಮಿಗೆ ಆಗಮಿಸುವ ಹೆಣ್ಣು ಎಂಬ ಮಗುವಿಗೆ ಅಲ್ಲಿಂದಲೇ ಅಸ್ತಿತ್ವದ ಪ್ರಶ್ನೆ ಕಾಡುವಂತಾಗಿದೆ. ವೆಂಕಟರಾಯರ ಹಂಡತಿ ಹರಿಗೆ ನೋವಿನಿಂದ ಆಸ್ತ್ರಾಯಲ್ಲಿ ಇರುವಾಗ ಅವಳಿಗೆ ಬಹಳ ರಕ್ತಸ್ವಾವವಾಗಿ ಇನ್ನು ಮುಂದೆ ಮಕ್ಕಳಾಗಬಾರದು ಎನ್ನುವ ಸತ್ಯ ಗೊತ್ತಾಗಿ ವೆಂಕಟರಾಯರು ದೇವರೇ ಇದೇ ಕೊನೆಯ ಮಗು ಗಂಡಾಗಲೇ ಎಂದು ಬೇಡಿಕೊಳ್ಳುವುದನ್ನು ಅವುಕ್ಕೆ ಕಾದಂಬರಿಯಲ್ಲಿ ಕಾಣುತ್ತೇವೆ. ಆದರೆ ಹೆಣ್ಣು ಮಗು ಜನ್ಮತಾಳಿದಾಗ ಎಲ್ಲರೂ ಪಾತಳಕ್ಕಿಳಿದು ಹೋದರು. ಮಗುವಿನ ಬಗ್ಗೆ ತ್ರೀತಿ ತೋರಿಸುವ ಒಂದು ಜೀವವೂ ಇರಲಿಲ್ಲ. ತಾಯಿ ಅತ್ಯು ಅತ್ಯು ಹೀಗೆ ಹೇಳುತ್ತಾಳೆ “ಅಲ್ಲಿ ಎಂಥಂಥವರಿಗೆ ಗಂಡು ಹುಟ್ಟಾವೆ ನಮ್ಮನಿ ಕೆಲಸದ ಬಾಬುಗೆ ಮೂರು ಗಂಡು, ಹೊಟ್ಟಿಗಿದ್ದ ನೆತ್ತಿಗಿಲ್ಲ, ನೆತ್ತಿಗಿದ್ದ ಹೊಟ್ಟಿಗಿಲ್ಲ. ನಮಗ್ಗಾಗು ದೇವರು ಈ ತರಹ ಶಿಕ್ಷಾ ಕೊಡತಾನ? ನಾನು ಯಾರಿಗೂ ಕೆಟ್ಟಿದು ಮಾಡಿಲ್ಲ” ಎಂದು ಗೋಳಾಡುವುದನ್ನು ‘ಅವ್ಯಕ್ತಿಯಲ್ಲಿ ಕಾಣುತ್ತೇವೆ. ಹೆಣ್ಣು ಅಂದರೆ ಹೆಣ್ಣು ಅನ್ಯೋ ಕುಟುಂಬಗಳ ಮಧ್ಯ ಬೆಳೆದವಳು ಅವುಕ್ಕೆ ಕಾದಂಬರಿ ನಾಯಕಿ ಮೀನಾಕ್ಷಿ ಇವಳು ಇತರೆ ವಾತಾವರಣದಲ್ಲಿ ಬೆಳೆದು, ಉತ್ತಮವಾದ ಶಿಕ್ಷಣ ಪಡೆದು ಆದರ್ಶವಾಗಿ ನಿಲ್ಲುವುದು. ತನ್ನ ಮಕ್ಕಳನ್ನು ಬೆಳೆಸುವ ಪದ್ಧತಿ ಎಲ್ಲವೂ ಕೂಡ ಸಾಂಪ್ರದಾಯಿಕ ಕುಟುಂಬದ ಸದಸ್ಯರಿಗೆ ಆದರ್ಶವಾಗಿ ಕಾಣುತ್ತದೆ.

ಒಂದು ಕುಟುಂಬದಲ್ಲಿ ಒಂದು ಹೆಣ್ಣು ಮಗುವಿಗೆ ಮದುವೆ ಮಾಡಬೇಕಾದರೆ ಆ ಕುಟುಂಬದವರಿಗೆಲ್ಲಾ ಯಾವ ರೀತಿ ಪರಿಸ್ಥಿತಿ ಎದುರಾಗುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು. ಪ್ರತಿ ಮದುವೆಯು ತನ್ನ ತಂದೆಯನ್ನು ಆರ್ಥಿಕವಾಗಿ ಹೆಚ್ಚಿದುಭಾಲರನ್ನಾಗಿ ವಯಸ್ಸಿಗಿಂತ ಹೆಚ್ಚಿ ಮದುಕರನ್ನಾಗಿ ಮಾಡುತ್ತದೆ. ಹೆಣ್ಣಿನ ಕಡೆಯವರು ಎಂದರೆ ಸಮಾಜದಲ್ಲಿ ಸ್ವಲ್ಪ ಮಟ್ಟಿಗೆ ಕೇಳು ಭಾವನೆ ಇರುವುದನ್ನು ನಾವು ಗಮನಿಸಬಹುದು. ಇಂತಹ ಸಂದರ್ಭವನ್ನು ಅವುಕ್ಕೆ ಕಾದಂಬರಿಯಲ್ಲಿ ಶೋಭಾಳ ಮದುವೆಯ ವಿಚಾರದಲ್ಲಿ ಕಾಣುತ್ತೇವೆ. “ಶೋಭಾಳ ಲಗ್ಗುದಲ್ಲಿ ಇಂ ಶೋಲೆ ಜಿನ್ನ ಎಂದು ಗೊತ್ತಾಗಿತ್ತು, ಎರಡು ದಿನ ಲಗ್ಗು ಎಲ್ಲವೂ ಸರಳವಾಗಿ ನಡೆದಿದೆ ಅಕ್ಕತೆ ಬಿದ್ದ ನಂತರ ಮಧ್ಯಾಹ್ನದ ಉಟಕ್ಕೆ ವರನ ಪಕ್ಷದವರು ಬರಲೇ ಇಲ್ಲ. ಈ ಹಗರಣದ ಕಾರಣ ತಿಳಿಯಲು ಗೋದಕ್ಕೆ, ವೆಂಕಟರಾಯರು, ನಡುವಿನ ಶೀನಪ್ಪ ಹೋದರು. ವರನ ತಂದೆ-ತಾಯಿ ಬೆನ್ನು ಹಕ್ಕಿ ವೆಂಕಟರಾಯರು ‘ಎನಾರ ತಪ್ಪಾಗಿದ್ದರೆ ಕ್ಷಮಾ ಮಾಡಿ ಈಗ ಉಟಕ್ಕೆ ಏಳ್ಳಿ, ಉರ ಮಂದ ಹಾದಿ ಕಾಯ್ದರ, ಅಡಿಗಿ ಆರಿ ಹೋಗ್ನುದ್ದ’ (ಅವುಕ್ಕೆ-ಮು-ಇರಿ) ಎಂದು ದೀನತನದಿಂದ ಕೇಳಿಕೊಂಡರು. ಆಗ ಅವರ ಬೀಗಿತ್ತಿ ಯಾರಿಗೆ ಮೋಸ ಮಾಡ್ದಿರಿ? ಜಿನ್ನ ಕಡಿಮೆ ಕೊಟ್ಟಿದ್ದಿರಿ, ಎಂದು ಕೋಪಗೊಂಡಾಗ, ವಧುವಿನ ತಂದೆ-ತಾಯಿ ಅಕ್ಕಾಲಿಗ ಮಾಡೋವಾಗ ಏನ್ನೋ ಹೆಚ್ಚು



ಕಡಿಮೆ ಆಗಿದೆ. ನಾಳೆ ನೀವು ಹೋಗುವಾಗ ಅದನ್ನು ಕೊಡುತ್ತೇವೆ. ಈಗ ಉಟಟಕ್ಕೆ ಬನ್ನಿ. ಎಂದು ಕೇಳಿಕೊಂಡರು. ಅವನ ಹೆಂಡತಿ ಗೋದಕ್ಕೆ ಕಣ್ಣೀರು ಹರಿಸುತ್ತ ನಿಂತುಬಿಟ್ಟಳು. ಕೊನೆಗೆ ಸಾಕಾಗಿ ವೆಂಕಟರಾಯರು ಅವರ ಕಾಲನ್ನು ಮುಟ್ಟಿದರು. ಇಲ್ಲಿ ವಧುವಿನ ತಂದೆ-ತಾಯಿಯರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಹೆಣ್ಣು ಮಕ್ಕಳನ್ನು ಹೆತ್ತ ಅವರಿಗೆ ಸಮಾಜ ಅವಮಾನ ಮಾಡಿತ್ತು ಒಬ್ಬರ ಕಾಲು ಮುಟ್ಟಿ ಬೇಡಿಕೊಳ್ಳುವಂತಹ ಕೀಳು ಪರಿಸ್ಥಿತಿಯನ್ನು ನಾವು ನೋಡಬಹುದು, ಮದುವೆ ಕೇವಲ ಸ್ತ್ರೀಗೆ ಮಾತ್ರವೇ ಅವಶ್ಯಕತೆಯೇ? ಮರುಷನಿಗೆ ಬೇಡವೇ? ಮದುವೆ ಮಾಡಿಕೊಳ್ಳುವುದು ಯಾರ ಉಪಕಾರಕ್ಕಾಗಿ, ಹೆಣ್ಣು ಮನುವಿನ ತಂದೆ-ತಾಯಿಯರಿಗೆ ತಮ್ಮ ಮನು ದೂರವಾಗುತ್ತಿದೆ ಎಂಬ ನೋವಿನೊಂದಿಗೆ ಸಮಾಜದಲ್ಲಿನ ಇಂತಹ ಬೇಡಿಕೆಗಳ ಭಯವೇ ಹೆಚ್ಚಿಗಿದೆ.

ವಿವಾಹ ಎಂಬುದು ಕುಟುಂಬದಲ್ಲಿ ಹಿರಿಯರಿಗೆ ಸಂಬಂಧಿಸಿರುತ್ತದೆ. ಗಂಡು-ಹೆಣ್ಣಿನ ಪರಸ್ಪರ ಒಪ್ಪಿಗೆಯ ಪ್ರಶ್ನೆ. ಇಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವದಿಲ್ಲ. ತಮ್ಮ ಜೀವನ ಸಂಗಾತಿಯನ್ನು ಆಯ್ದು ಮಾಡಿಕೊಳ್ಳುವ ಆಯ್ದು ಗಂಡಿಗೆ ಹೆಣ್ಣಿಗೆ ಸ್ವಲ್ಪ ಮಟ್ಟಿಗೆ ಇದ್ದರೂ ಕೆಲವು ಸಂದರ್ಭಗಳು ಅದನ್ನು ತಪ್ಪಿಸಿಕೊಂಡು ಬೇರೆ ಬೇರೆ ಕಾರಣಗಳಿಂದ ಹಿರಿಯರ ಒಪ್ಪಿತ ವಿವಾಹವಾಗುವುದನ್ನು ಇಲ್ಲಿ ಗಮನಿಸಬಹುದು.

ಅದೇ ಕಾದಂಬರಿಯಲ್ಲಿ ಬರುವ ಸಾಂಪ್ರದಾಯಿಕ ಮನಸ್ಸಿತಿಯ ಮಾಧವ ಆಧುನಿಕ ಪ್ರಭಾವದ ಮಹಿಳೆಯಾದ ತನ್ನ ಹೆಂಡತಿಯೊಡನೆ ಹೊಂದಿಕೊಳ್ಳಲಾಗದ ಅಸಮಂಜಸ ಸ್ಥಿತಿಯಲ್ಲಿ ತೊಳಳಾಡುವುದನ್ನು ಕಾಣುತ್ತೇವೆ. ಮಾಧವನ ತಂದೆ ಕೇವಲ ಹಣಾದ ದೃಷ್ಟಿಯಿಂದ ಮಹಿಳೆಯನ್ನು ಮಹಿಳೆದ್ದರು. ಮಾಧವ ರೂಪದಲ್ಲಿ ಮೆಚ್ಚಿ ಮದುವೆಯಾದ ಅವರ ತಂದೆಯು ತನ್ನ ಮಗ ಶ್ರೀಮಂತ ಅಳಿಯನಾಗಲಿ ಎಂದು ಆಸೆ ಪಟ್ಟಿದ್ದರು. ಆದರೆ ಮದುವೆಯಾದ ಕೆಲವು ದಿನಗಳಿಗೆ ಅವನಿಗೆ ಜೀವನವೆಂದರೆ ಬೇಸರವಾಗುತ್ತಿತ್ತು. ಅವನಿಗೆ ಒಳ್ಳೆಯ ಪಟ್ಟಿ, ಲುತ್ತಮು ಮನೆ, ಇಬ್ಬರು ಗಂಡು ಮಕ್ಕಳು, ಹಣ, ಅಧಿಕಾರ ಎಲ್ಲವೂ ಇದ್ದರೂ ಎನನೋ ಕಳೆದುಕೊಂಡ ಭಾವನೆ ಬರುತ್ತಿತ್ತು. ಹೀಗೆ ನೀರಸವಾದ ದಾಂಪತ್ಯ ಜೀವನವನ್ನು ಮಾಧವ ಅನುಭವಿಸಲು ಅವನಲ್ಲಿನ ಮರುಷ ಪ್ರಾಧಾನ್ಯ ಗುಣಗಳೇ ಕಾರಣವೆಂದು ತಿಳಿದುಬರುತ್ತದೆ.

ಹೆಣ್ಣಿಗೆ ತವರು ಮನೆ ಎಂದರೆ ತನ್ನ ಕಷ್ಟ-ಸುಖಿಗಳನ್ನು ಹಂಚಿಕೊಳ್ಳುವ ಮಹಾಮನೆಯಾಗಿರುತ್ತದೆ. ಆದರೆ ತವರು ಮನೆಯಲ್ಲಿ ತಾಯಿ ಇಲ್ಲದೆ, ಮದುವೆಯದಂತಹ ಗಂಡಸು ಹೆಂಡತಿಯ ಮನಸ್ಸಿತಿಯನ್ನು ಅರ್ಥಸಿಕೊಳ್ಳಲಾಗದಂತಹ ಪರಿಸ್ಥಿತಿಯಲ್ಲಿ ಅವಳಿಗೆ ಆತ್ಮಹತ್ಯೆ ಎಲ್ಲ ಕಷ್ಟಗಳ ನಿವಾರಣೆಗೆ ದಾರಿಯಾಗಿ ಕಾಣಿಸುವುದನ್ನು ಮಹಾಶ್ವರಿತೆಯ ಅನುಪಮಳ ಒಂದು ಸಂದರ್ಭದಲ್ಲಿ ಕಾಣಬಹುದು. ಬದುಕಿನ ಭದ್ರತೆ ಯಾವಾಗ ಕುಸಿಯುತ್ತೇ ಗೊತ್ತಿರೋಲ್ಲ ವಿವಾಹ ಜೀವನ ಪರ್ಯಾಯ ಎಂಬ ನಂಬಿಗೆ ಇತ್ತು. ಆದರೆ ಇಂದಿನ ಕೆಲವು ಸಂದರ್ಭಗಳಲ್ಲಿ ಅಂತಹ ನಿಬಂಧನೆ ಸುಳಾಗುವುದನ್ನು ಇವರ ಕಾದಂಬರಿಗಳಲ್ಲಿ ಕಾಣಬಹುದಾಗಿದೆ. ಯಶಸ್ವಿ ಕಾದಂಬರಿಯಲ್ಲಿ ಜಾನಕಿ-ಮಹೇಶ, ಮಹಾಶ್ವರಿತೆಯ ಅನುಪಮಾ-ಆನಂದ, ಅತಿರಿಕ್ತತೆಯ ಶ್ರೀಮತಿ-ಶ್ರೀಕಾಂತ, ಪರಿಧಿಯ ಮೃದುಲೆ-ಸಂಜಯ, ಅನಿತಾ-ಅಲೆಕ್ಸಾ ಇವರ ವಿವಾಹ ಜೀವನವನ್ನು ಗಮನಿಸಿದಾಗ ವಿವಾಹ ಜೀವನ ಪರ್ಯಾಯ ಎಂಬುದು ಸುಳಾಗುವುದನ್ನು ನಾವು ಗಮನಿಸಬಹುದು. ಗಂಡು-ಹೆಣ್ಣಿನ ನಡುವೆ ಹೊಂದಾಣಿಕೆ ಇದ್ದ ಕುಟುಂಬದವರನ್ನು ಅರ್ಥಸಿಕೊಂಡು ಜೀವಿಸುವ ಸಂಬಂಧಗಳು ಇಲ್ಲಿ ಸುಳಾಗುತ್ತವೆ. ಇಂದು ಆಧುನಿಕತೆಯ ತಂತ್ರಜ್ಞನಿರ್ದ ಪ್ರಭಾವದಿಂದ ತಮ್ಮ ಜೀವನದಲ್ಲಿ ವಿವಾಹದ ಮಹತ್ವವನ್ನು ಅಲ್ಲಾಗಳಿದು ಹಲವು ಕಾರಣಗಳಿಂದ ಈ ಬಂಧನದಿಂದ ಬಿಡುಗಡೆಗೊಳ್ಳುತ್ತಿರುವುದನ್ನು ಕಾಣುತ್ತೇವೆ.

ಸ್ತ್ರೀಯರ ಶೀಕ್ಷಣ ಮತ್ತು ಉದ್ಯೋಗಾರ್ಥತೆಗಳು ಪತಿ-ಪತ್ನಿಯರ ಸಂಬಂಧಗಳಲ್ಲಿ ಬದಲಾವಣೆಯನ್ನು ಉಂಟುಮಾಡಿರುವುದನ್ನು ಕಾಣಬಹುದಾಗಿದೆ. ಶೀಕ್ಷಣ ಮತ್ತು ಉದ್ಯೋಗದಿಂದ ಮಹಿಳೆಯ ದಾಂಪತ್ಯ ಜೀವನದಲ್ಲಿ ಸ್ವತಂತ್ರವಾಗಿ ಬದುಕುವ ಸಾಕಷ್ಟು ಅನುಕೂಲ, ಅವಕಾಶಗಳು ಇರುವುದನ್ನು ನಾವು ನೋಡಬಹುದು. ಅಂತಹ ಅಂಶಗಳನ್ನು ಸುಧಾರುತ್ವಾರ್ಥಕ್ಯಾಯವರು ತಮ್ಮ ಕೃತಿಗಳಲ್ಲಿ ಪ್ರಸ್ಥಾಪಿಸಿರುವುದನ್ನು ಗುರುತಿಸಬಹುದಾಗಿದೆ. ಅತಿರಿಕ್ತ ಕಾದಂಬರಿಯಲ್ಲಿನ ಶ್ರೀಮತಿ-ಶ್ರೀಕಾಂತ ನಂತಹ ವೃತ್ತಿಗಳನ್ನು ಇಲ್ಲಿ ಗಮನಿಸಿದಾಗ ಜಗತ್ತು ಜಿದ್ಯೋಗೀಕರಣಗೊಳ್ಳುತ್ತಿರುವಂತೆ ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಗಳ ಬದಲಾಗಿ ಈ ಹೊಸ ವಾತಾವರಣದಲ್ಲಿ ಹಲವು ಅನುಕೂಲಗಳು ಕಂಡುಬರುತ್ತವೆ. ಅಂತಹೇ ಹಲವು ಸಮಸ್ಯೆಗಳನ್ನು ಸಹ ಇದು ತಂದು ಒಡ್ಡಿದೆ. ಮನುಷ್ಯ ಮನುಷ್ಯರಲ್ಲಿ ಅಧಿಕಾರ ಮತ್ತು ಕೀರ್ತಿಯ ಸಲುವಾಗಿ ಸಂಬಂಧಗಳಿಗೆ ಅವಸಾನ ಕಾಲ ಸಮೀಪಿಸುತ್ತಿರುವುದು ವಿಷಾದನೀಯವಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬದಲ್ಲಿನ ಮನುಷ್ಯ ಸಂಬಂಧಗಳಿಂತ ಮಾಂತ್ರಿಕ ಸಂಬಂಧಗಳು ನೆಲೆಯನ್ನು ಕಂಡುಕೊಳ್ಳುತ್ತಿವೆ.



ಮದುವೆ ಎನ್ನವುದು ಸಮಾಜದ ದೃಷ್ಟಿಯಲ್ಲಿ ಗಂಡು ಹೆಣ್ಣಿಗೆ ಸರಿಸಮನಾಗಿರದೆ ಗಂಡಿಗೆ ಮಾತ್ರ ಲಾಭದಾಯಕವಾಗಿ ಇರುವುದನ್ನು ನಾವು ನೋಡಬಹುದು. ಬಿಂದಪ್ಪ ರಈ ವರ್ಷದಲ್ಲಿ ಉ ವರ್ಷದ ತುಂಗಕ್ಕೊಡನೆ ವಿವಾಹವಾಗುತ್ತಾನೆ. ಆದರೆ ಆಕೆಗೆ ತಾಯೋಫಾಯಿಡ್ ಬಂದು ಸತ್ತು ಹೋಗುತ್ತಾಳೆ. ಮತ್ತೆ ಎರಡನೇ ವಿವಾಹವಾಗುತ್ತಾನೆ. ಅವಳು ತೀರಿಕೊಂಡಾಗ ನಂತರ ಇನ್ನೇ ಮದುವೆಗೆ ರಿಂದಕ್ಕನ್ನು ವಿವಾಹವಾಗುತ್ತಾನೆ. ಹೀಗೆ ಗಂಡಿಗೆ ಸಮಾಜದಲ್ಲಿ ಮದುವೆಯಾಗಿ ಹಂಡತಿ ಸತ್ತರೂ ಅವನಿಗೆ ಯಾವುದೇ ನಷ್ಟವಾಗುತ್ತಿರು ಮರು ಮದುವೆಯಾಗುತ್ತಾನೆ. ಆದರೆ ಹೆಣ್ಣಿಗೆ ಮದುವೆಯಾಗಿ ಗಂಡ ಸತ್ತರೆ ಅವಳು ವಿಧವೆಯಾಗಿ ಜೀವನವನ್ನು ಕಳೆಯಬೇಕಾಗುತ್ತದೆ. ಇದಕ್ಕೆ ಉದಾಹರಣೆಯೆಂಬಂತೆ ಸುಧಾಮೂರ್ತಿಯವರ ಖೂಣ ಕಾದಂಬರಿಯ ಭಾಗವ್ಯಾಖನ್ನು ನೋಡಬಹುದು.

ಇಂದು ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ತಮ್ಮ ಜೀವನದಲ್ಲಿ ವಿವಾಹದ ಮಹತ್ವವನ್ನು ಅಲ್ಲಾಗಳೆಂದು ಹಲವು ಕಾರಣಗಳಿಂದ ಈ ಬಂದನದಿಂದ ಬಿಡುಗಡೆಗೊಳ್ಳುತ್ತರುವುದನ್ನು ಕಾಣಲ್ಪೇಡೆ. ವಿವಾಹದಲ್ಲಿ ಇಷ್ಟೆಲ್ಲ ಬದಲಾವಣೆಗಳಾದರೂ ಹೆಣ್ಣಿನ ವಿಷಯದಲ್ಲಿ ಮಾತ್ರ ಹೆಚ್ಚಿನ ರೀತಿಯ ಬದಲಾವಣೆ ಆಗುತ್ತಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ವಿವಾಹದ ಸಂದರ್ಭದಲ್ಲಿ ಮಹಿಳೆಯ ವಿಷಯದಲ್ಲಿ ಇನ್ನು ಹೆಚ್ಚಿನ ಮಟ್ಟದ ಬದಲಾವಣೆಯ ಅಗತ್ಯತೆ ಇದೆ ಎಂಬುದನ್ನು ಇಲ್ಲಿ ತಿಳಿಯಬಹುದಾಗಿದೆ.

ಆಕರ್ಷಣೆಗಳು

- | | |
|--------------------------|---|
| ೧. ಅತಿರ್ಕೆ | - ಸುಧಾಮೂರ್ತಿ, ಸ್ವಷ್ಟಿ ಬುಕ್ ಹೌಸ್, ಬೆಂಗಳೂರು. |
| ೨. ಅವ್ಯಕ್ತ | - ಸುಧಾಮೂರ್ತಿ, ಸ್ವಷ್ಟಿ ಬುಕ್ ಹೌಸ್, ಬೆಂಗಳೂರು. |
| ೩. ಖೂಣ | - ಸುಧಾಮೂರ್ತಿ, ಸ್ವಷ್ಟಿ ಬುಕ್ ಹೌಸ್, ಬೆಂಗಳೂರು. |
| ೪. ಡಾಲರ್ ಸೋಸೆ | - ಸುಧಾಮೂರ್ತಿ, ಸ್ವಷ್ಟಿ ಬುಕ್ ಹೌಸ್, ಬೆಂಗಳೂರು. |
| ೫. ತುಮುಲ | - ಸುಧಾಮೂರ್ತಿ, ಸ್ವಷ್ಟಿ ಬುಕ್ ಹೌಸ್, ಬೆಂಗಳೂರು. |
| ೬. ಮಹಾಶ್ವೇತೆ | - ಸುಧಾಮೂರ್ತಿ, ಸ್ವಷ್ಟಿ ಬುಕ್ ಹೌಸ್, ಬೆಂಗಳೂರು. |
| ೭. ಪರಿಧಿ | - ಸುಧಾಮೂರ್ತಿ, ಸ್ವಷ್ಟಿ ಬುಕ್ ಹೌಸ್, ಬೆಂಗಳೂರು. |
| ೮. ಯಶಸ್ವಿ | - ಸುಧಾಮೂರ್ತಿ, ಸ್ವಷ್ಟಿ ಬುಕ್ ಹೌಸ್, ಬೆಂಗಳೂರು. |
| ೯. ಮಹಿಳಾ ಸಾಹಿತ್ಯ ಚರಿತ್ರೆ | - ಶ್ರೀಮತಿ ಎಚ್.ಎಸ್, ಪ್ರಸಾರಾಂಗ, ಕನ್ನಡ ವಿಶ್ವ ವಿದ್ಯಾಲಯ, ಹಂಪಿ ೨೦೦೬ |
| ೧೦ ಮಹಿಳಾ ಅಧ್ಯಯನ | - ನೇಮಿಚಂದ್ರ, ಅಂಕಿತ ಮಸ್ತಕ, ಬೆಂಗಳೂರು ೨೦೦೬ |